

Date: 9th November, 2022

To

Department of Corporate services

BSE Limited

1st Floor, New Trading Ring, Rotunda Building, Phiroze Jeejeebhoy Towers, Dalal Street, Fort, Mumbai-400001

Scrip Code: - 540425

To

Listing Department

National Stock Exchange of India Limited

Exchange Plaza, Plot No. C-1, G Block, Bandra Kurla Complex,

Bandra (E)

Mumbai- 400051

Symbol-SHANKARA

Subject: Submission of Newspaper Advertisement.

Dear Sir/ Madam,

In terms of Regulation 47 of the SEBI (Listing Obligations and Disclosure Requirements) Regulations, 2015, we submit herewith copies of Newspaper Advertisements published in "Business Standard" (English Newspaper) and "Kannada Prabha" (Kannada Newspaper) on 9th November, 2022 with respect to the Un-audited Financials of the Company for the quarter and half year ended 30th September, 2022.

We request you to take the same on record.

Thanking You,

Yours faithfully,

For Shankara Building Products Limited
Digitally signed by EREENA VIKRAM
DN: cn=EREENA VIKRAM c=IN o=PERSONAL
Reason: I am the author of this document
Location:
Date: 2022-11-09 15:22+05:30

Ereena Vikram

Company Secretary & Compliance Officer

Encl: As above

Registered Office:
G2,Farah Winsford, 133 Infantry Road,
Bengaluru-560001.Karnataka
Ph.: + 91- 080-40117777, Fax- +91-080-41119317

Corporate Office:
No. 21/1 & 35-A-1,Hosur Main Road,
Electronic City,Veerasandra, Bengaluru-560100
Ph.: +91-080-27836955 I 080-27836244

Email :- info@shankarabuildpro.com | CIN:L26922KA1995PLC018990, | Website : www.shankarabuildpro.com

ಕರ್ನಾಟಕ ಸರ್ಕಾರ ಕಾರ್ಯನಿರ್ವಾಹಕ ಇಂಜನೀಯರರು. ಲೋಕೋಪಯೋಗಿ ಇಲಾಖೆ ವಿಭಾಗ, ಹಾವೇರಿ ಸಂ.033/ಪಿಜಿ/ಗುತ್ತಿಗೆ/5054–3054/2022–23/5631 ದಿನಾಂಕ : 07–11–2022

ಮುಂದಾಡಿದ ಪ್ರಕಟಣೆ ನಂ.01

ಈ ಕಛೇರಿ ಗುತ್ತಿಗೆ ಪ್ರಕಟಣೆ ಸಂ.033/ಪಿಐ/ಗುತ್ತಿಗೆ/5054-3054/2022-23/ 5084 / ದಿನಾಂಕ : 17-10-2022 ರಲ್ಲಿನ ಕಾಮಗಾರಿ ಕ್ರಸಂ.02 (ನಂ.158943) & ಕ್ಷಸಂ.03 (ನಂ.158982)ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನಂತೆ ದಿನಾಂಕಗಳನ್ನು ಮರು

(1) ಗುತ್ತಿಗೆ ಪತ್ರಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ಹಾಗೂ ವೇಳೆ:17-11-2022 ರ ಸಾಯಂಕಾಲ 04-00 ಗಂಟೆಯವರೆಗೆ (2) ಗುತ್ತಿಗೆ ಪತ್ರಗಳನ್ನು ತೆರೆಯುವ ದಿನಾಂಕ ಹಾಗೂ ವೇಳೆ: 18-11-2022ರ ಸಾಯಂಕಾಲ 04-30 ಗಂಟೆಗೆ (3) ಹಣಕಾಸು ಬಡ್ನು ತೆರೆಯುವ ದಿನಾಂಕ ಹಾಗೂ ವೇಳೆ : 21-11-2022 ಬೆಳಗ್ಗೆ 11.00 ಗಂಟೆಗೆ ಇನ್ಸುಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಸಹಿ/- ಕಾರ್ಯನಿರ್ವಾಹಕ ಇಂಜನೀಯರರು. ಸಾಸಾಸಂಇ/ಹಾವೇರಿ/ಎಂಸಿಎ/357/2022~23 **ಲೋಕೋಪಯೋಗಿ ಇಲಾಖೆ ವಿಭಾಗ, ಹಾವೇರಿ**

ಮಾಗಡಿ ಯೋಜನಾ ಪ್ರಾಧಿಕಾರದ ಕಾರ್ಯಾಲಯ. ನಂ. 297/5588, ಬಾಗೇಗೌಡ ಬಡಾವಣೆ, ತಿರುಮಲೆ ರಸ್ತೆ, ಮಾಗಡಿ ಟೌನ್, ದೂರವಾಣಿ ಸಂಖ್ಯೆ: 27745057 ರಾಮನಗರ ಜಿಲ್ಲೆ ಪಿನ್ಕೋಡ್ - 562 120.

ಸಂಖ್ಯೆ:ಮಾಯೋಪ್ರಾ/ಭೂ.ಉ.ನಿ/01/2021-22 ದಿ:07.11.2022

(ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ (ತಿದ್ದುಪಡಿ) ಕಾಯ್ದೆ 2015ರ ಕಲಂ 69(3) ರ ಅಡಿಯಲ್ಲಿ)

ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿ, ಬ್ಯಾಲಾಳು ಗ್ರಾಮದ ಸ.ನಂ. 54/2ಬಿ ರಲ್ಲಿ ಒಟ್ಟು 5 ಎಕರೆ 32 ಗುಂಟೆ ಪೈಕಿ 0–29.08 ಗುಂಟೆ ವಿಸ್ತೀರ್ಣದ ಜಮೀನನ್ನು ಮಹಾಯೋಜನೆಯಂತೆ ಸಾರ್ವಜನಿಕ / ಅರೆ ಸಾರ್ವಜನಿಕ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ನಿಗದಿಪಡಿಸಲು ಶ್ರೀಮತಿ ಯಶೋಧಮ್ನ ಬಿನ್ ಲೇ॥ ಹೆಚ್. ಮುನಿಹುಚ್ಚಯ್ಯ ಚುಂಚನಕುಪ್ಪೆ ಗ್ರಾಮ, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು ಇವರು ಈ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.

ದಿನಾಂಕ: 01-06-2015 ರಂದು ಸರ್ಕಾರದಿಂದ ಅನುಮೋದನೆಯಾಗಿರುವ ಮಾಗಡಿ ಯೋಜನಾ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ-2031ರಲ್ಲಿ ಪ್ರಶ್ನಿತ ಜಮೀನು ಸಾರ್ವಜನಿಕ / ಅರೆ ಸಾರ್ವಜನಿಕ ವಲಯದಲ್ಲಿ ಬರುತ್ತವೆ. ಪಶ್ರಿತ ಜಮೀನಿನ ಪರಿಸರದಲ್ಲಿ ವಸತಿ ಬೆಳವಣಿಗೆಗಳು ಬಂದಿರುತ್ತದೆ. ಹಾಗಾಗಿ, ಪ್ರಶ್ನಿತ ಜಮೀನನ್ನು ವಸತಿ ವಲಯಕ್ಕೆ ಭೂ ಉಪಯೋಗ ನಿಗದಿಪಡಿಸಲು ಕರ್ನಾಟಕ ನಗರ ಮತ್ತು ಗಾಮಾಂತರ ಯೋಜನಾ ಕಾಯ್ದೆ (ತಿದ್ದುಪಡಿ) ಕಾಯ್ದೆ 2015ರ ಕಲಂ 69(4) ರ ಅಡಿಯಲ್ಲಿ ಅವಕಾಶವಿರುತ್ತದೆ.

ಆದ್ದರಿಂದ, ಪ್ರಶ್ನಿತ ಜಮೀನಿನ ಭೂ ಉಪಯೋಗವನ್ನು ವಸತಿ ವಲಯಕ್ಕೆ ನಿಗದಿಪಡಿಸುವ ಸಂಬಂಧ ಸಾರ್ವಜನಿಕರಿಂದ ಯಾವುದೇ ಆಕೇಪಣೆಗಳು ಇದ್ದಲ್ಲಿ ಅವುಗಳನ್ನು ಈ ಪ್ರಕಟಣೆಯ ದಿನಾಂಕದಿಂದ 15 ದಿವಸಗಳೊಳಗಾಗಿ ಸೂಕ್ತ ಕಾರಣಗಳೊಂದಿಗೆ ಲಿಖಿತವಾಗಿ ಸದಸ್ಯ ಕಾರ್ಯದರ್ತಿಗಳು, ಮಾಗಡಿ ಯೋಜನಾ ಯೋಜನಾ ಪ್ರಾಧಿಕಾರ, ಮಾಗಡಿ ಇವರಿಗೆ ಸಲ್ಲಿಸಬೇಕೆಂದು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಸಹಿ/-ಸದಸ್ಯ ಕಾರ್ಯದರ್ಶಿ, ಮಾಗಡಿ ಯೋಜನಾ ಪ್ರಾಧಿಕಾರ, ಮಾಗಡಿ

THE COURT OF THE PRL. CITY CIVIL AND SESSIONS COURT, BENGALURU (CCH-18) Misc. Petition No. 622/2020

Plaintiff: V. Subramanayam, Slo Late Veersex Aged about 56 years, Rist No. 51, New No. 433, 88 tain Road, Tata Silk Farm Yadiyur, Ward No. 59 yagarajanagara, Bangalore-560028.

efendant: Vellyyamma & Others

_Petitioner/Plaintiff-2 SUMMONS TO DEFENDANT No. 2.3 &4 Balakrishna J, Sio Jayaram, Aged about 30 ears, R/st No.7, 7th Cross, Jai Bharathi Nagara nasawadi Main Road, Bangalore-560027.

Respondent 2/ Defendant 2 2. Srinivas A, Sio M N T Anantha Raju, Age Major Rist No.23, 4th 'B' Cross, Chikkabommasandr elahanka New Town, Bangalore-560064. ... Respondent 3/ Defendant 3

3. Sonarama Chowdry, Sio Mangilal Choudry, Ages about 35 years, R/at, No.22, 5th Cross, Rashad Nagar, Opp. Arabic College, Arabic College Post anglacre-560028 ... Respondent 4/ Plaintiff 1 Wherefore the Petitioner most respectfully prays this Hon'ble court may be pleased to Allow the prese storation application and restore the suit in CS. No 8806/2017, on the file of XIX Addi. City Civil and ssions Judge, Bangalore (CCH-18) by its orde ated 19.02.2019, to its original suit.

You are hereby summoned to appear before this Hon'ble court on 13.12.2022 at 11.00 AM in person or through Advocate/bleader to answer th uestions to the same. Failing which, the suit will be termined as ex-parte. Given under my hand and seal of the court on the

By Order of the Court

Sdf- Assistant Registra

City Civil Court, Bangalo Kumar K.G, No.101, Mamatha Apartment, B' Block 1st Floor, 4th Main, Ganghinagara, Bangalore-09.

PUBLIC NOTICE

Our clients are intending to purchase the mmovable residential property which is morefully described in the schedule hereunder from Smt. Vidya Subramaniam, Wife of Sri. Raghav. H. Nayak, Residing at No.1606, 7th Cross, Kumaraswamy Layout 1st Stage, Bengaluru- 560 078 Any person/s who claim any right, title or interest of any nature or any lien charge in relation to the schedule property or has any objections should lodge such claim or objections in writing with the undersigned together with supporting documents within 7 days from this date, failing which it will be presumed that no valid claim or objection and our clients would proceed to complete the sale

SCHEDULE PROPERTY

All that piece and parcel of the Immovable residential Property bearing site No.1606 in the layout formed by the Bangalore Development Authority, situated at Kumaraswamy Layout 1st Stage, Bengaluru, now identified as No.1606, 7th Cross, Kumaraswamy Layout 1st Stage, Bengaluru measuring East to West: 9.15 meters and North to South: 12.20 meters, in all measuring 111.63 square meters or 1200 square feet, together with 14 squares RCC building constructed thereon, now coming under the limits of BBMP Ward No.181 Kumaraswamy Layout, having its PID No.55-Property bearing No.1607, West by: Property bearing No.1605, North by: Property bearing No.1624 and South by: Road.

Address for service: L.T.GOPAL & H.C. RAJESH, Advocates, No.115, S-4,5,6, II Floor, Pamadi chambers D.V.G. Road. Basavanagudi, Bangalore-04. Mob: 9845059973/ 9845245676

Shanlkara Building Products Ltd.

Highest turnover -**Q2FY23** ₹906.72 Crores

CONSOLIDATED FINANCIAL RESULTS FOR THE QUARTER AND HALF YEAR ENDED 30™ SEPTEMBER 2022

30.9.2022

(Unaudited)

909.66

For the quarter ended

30.6.2022

(Unaudited)

832.90

10.99

30.9.2021

(Unaudited)

607.01

6.97

25.17

(Unaudited

		(₹ In Crores
For the half	year ended	For the year ended
30.9.2022	30.9.2021	31.03.2022
Unaudited)	(Unaudited)	(Audited)
1,742.56	1,053.25	2,421.50
35.68	20.32	46.06
35.68	20.32	46.06
27.54	15.23	34.32
27.54	15.03	34.29
22.85	22.85	22.85
		533.11
12.05	6.66	15.02

16.03 Extraordinary items) 19.65 11.81 35.6 Net Profit for the period before Tax (after Exceptional and/or 19.65 16.03 Extraordinary items) 11.81 35.68 Net Profit for the period after Tax (after Exceptional and/or 15.52 12.02 8.96 27.5 Extraordinary items) Total Comprehensive Income for the period [Comprising Profit for the period (after tax) and Other Comprehensive Income (after tax)] 15.42 12.12 8.74 27.5 22.85 22.85 22.85 22.8 Equity Share Capital (Face Value of ₹ 10/- each) Reserves(excuding Revaluation reserve as per balance sheet of Earnings per share (of ₹ 10/- each) - not annualised 6.79 5.26 3.92 12.0 Basic & Diluted (₹) Key results of Shankara Building Products Limited on a standalone basis 571.52 Total Income 889.30 810.33 1,699.63 995.49 2,331.15 14.59 9.38 14,14 Profit before tax 17.85 32.44 36.29 Profit after tax 14.27 10.92 7.10 25.19 10.67 27.24

Total Comprehensive Income

Date: 8th November 2022

Place: Bengaluru

Total Income from Operations (net)

The above is an extract of the detailed format of Quarterly and Annual Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the financial results are available on the Stock Exchange websites www.bseindia.com, www.nseindia.com and Company's website www.shankarabuildpro.com

14.18

Managing Director DIN: 01668064

SUKUMAR SRINIVAS

10.54

SHANKARA BUILDING PRODUCTS LIMITED

CIN: L26922KA1995PLC018990, Registered Office: G-2, Farah Winsford, 133, Infantry Road, Bengaluru - 560 001 Corporate Office: No. 21/1 & 35-A-1, Hosur Main Road, Electronic City, Veerasandra, Bengaluru - 560100 Website: www.shankarabuildpro.com, Email: compliance@shankarabuildpro.com

Adfactors 370

27.30



ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಸ್ವಾಮ್ಮಕ್ಕೆ ಒಳಪಟ್ಟಿದೆ)

ಸೈರ್ಬಾಗ್, ನಂ.19/4, 2ನೇ ಮಹಡಿ, ಕ್ಯಾಂಗ್ ಹ್ಯಾಂ ರಸ್ತೆ, ಬೆಂಗಳೂರು-52 ಫೋನ್ ನಂ: 22285561, 62, 63, 65

ಇ–ಮೇಲ್: ktdclit@gmail.com ವೆಬ್ಗ್ ಟ್: www.banjarathanda.kar.nic.in ಸಂ: ಕತಾಅನಿನಿ/07/ಕಾ.ಆ/ಹ.ಟಿ/2022-23 ದಿನಾಂಕ: 07.11.2022

ಹರಾಜು ಟೆಂಡರ್ ಪ್ರಕಟಣೆ

ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಣಾನದ ಯೋಜನಾ ನಿರ್ದೇಶಕರ ಕಛೇರಿ, ಸೂರಗೊಂಡನಕೊಪದ ಛಾಯಾಗಡ್ ಕ್ಷೇತ್ರ ಪ್ರಾಂಗಣದ ವ್ಯಾಪ್ತಿಗೆ ಒಳಪಡುವ ಬಸ್ ನಿಲ್ದಾಣದ ಸಂಕೀರ್ಣದಲ್ಲಿ ಮತ್ತು ಹಾತಿರಾಮ್ ಬಾವಾಜಿ ಕಟ್ಟಡದೊಳಗೆ ನಿರ್ಮಾಣಗೊಂಡಿರುವ ವಾಣಿಜ್ಯ ಮಳಿಗೆಗಳನ್ನು ಅವುಗಳ ಮುಂದೆ ತೋರಿಸಲಾಗಿರುವ ಉದ್ದೇಶಕ್ಕಾಗಿ ಬಳಕ್ಕೆ ವಹಿವಾಟು ನಡೆಸಲು ಮಾಸಿಕ ಬಾಡಿಗೆಯ ಆಧಾರದ ಮೇಲೆ ನಿಗದಿತ ಅವಧಿಗಾಗಿ ಬಾಡಿಗೆಗೆ ನೀಡಲು ಉದ್ದೇಶಿಸಲಾಗಿದೆ.

ಆಸಕ್ತ ಬಿಡ್ಡುದಾರರು ವಾಣಿಜ್ಯ ಮಳಿಗೆಗಳನ್ನು ಪಡೆಯಲು ನಿಗದಿತ ನಮೂನೆಯ ಅರ್ಜಿಗಳನ್ನು ಯೋಜನಾ ನಿರ್ದೇಶಕರ ಕಛೇರಿ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ, ಭಾಯಾಗಡ್, ಸೂರಗೊಂಡನಕೊಪ ವತಿಯಿಂದ ಪಡೆದು ಅಥವಾ ನಿಗಮದ ವೆಬ್ಸ್ಟೆಟ್ ನಿಂದ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಹಾತಿರಾಮ್ ಬಾವಾಜಿ ಭವನ್, ಭಾಯಾಗಡ್, ಸೂರಗೊಂಡನಕೊಪ್ಪ ನ್ಯಾಮತಿ ತಾಲ್ಲೂಕು, ದಾವಣಗೆರೆ ಜಿಲ್ಲೆ ವಿಳಾಸಕ್ಕೆ ದಿನಾಂಕ: 06.12.2022 ರಂದು ಸಂಜೆ 4:00 ಗಂಟೆಯ ಒಳಗಾಗಿ ಮುಚ್ಚಿದ ಲಕೋಟೆಯನ್ನು ಮುದ್ದಾಂ ಅಥವಾ ನೋಂದಾಯಿತ ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

ಸ್ರೀಕೃತಗೊಂಡ ಟೆಂಡರ್ ಅರ್ಜಿಗಳನ್ನು ದಿನಾಂಕ: 08.12.2022 **ರಂದು ಬೆಳಿಗ್ಗೆ 11:00 ಗಂಟೆಗೆ** ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು.

ಟೆಂಡರ್ಗೆ ಸಂಬಂಧಿಸಿದ ಷರತ್ತು ಮತ್ತು ನಿಬಂಧನೆಗಳನ್ನು ಅರ್ಜಿ ನಮೂನೆಯಲ್ಲಿ ಮುದ್ರಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ website: www.banjarathanda.kar.nic.in ನಲ್ಲಿ ಹಾಗೂ ಯೋಜನಾ ನಿರ್ದೇಶಕರು, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ, ಭಾಯಾಗಡ್, ಸೂರಗೊಂಡನಕೊಪ್ಪ ಇವರ ದೂರವಾಣಿ ಸಂಖ್ಯೆ 9844528484, ಕಛೇರಿ ದೂರವಾಣಿ ಸಂಖ್ಯೆ: 8088838988 ಕಾರ್ಯಪಾಲಕ ಅಭಿಯಂತರರು, ಕತಾಅನಿನಿ, ಬೆಂಗಳೂರು ರವರ ಕಛೇರಿ ದೂರವಾಣಿ ಸಂಖ್ಯೆ: 080-22285561ಕ್ಕೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

> ಸಹಿ/- ಕಾರ್ಯಪಾಲಕ ಅಭಿಯಂತರರು. ತಾಂಡಾ ಅಭಿವೃದ್ಧಿ ನಿಗಮ, ಬೆಂಗಳೂರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರ ಕಛೇರಿ, ಹೆಬ್ಬಾಳ ವಿಭಾಗ, 2ನೇ ಮಹಡಿ,

ಜೆ.ಸಿ. ನಗರ ಮುಖ್ಯರಸ್ತೆ, ಮುನಿರೆಡ್ಡಿಪಾಳ್ಯ, ಬೆಂಗಳೂರು-560 032. ಸಂ: ಕಾನಿಅ/ಹೆಬ್ಲಾಳ/ಟೆಂಡರ್/25/2022-23 ದಿನಾಂಕ: 08.11.2022

(ಇ-ಪ್ರೊಕ್ಕೂರ್ಮೆಂಟ್ ಪೋರ್ಟಲ್ ಮೂಲಕ ಮಾತ್ರ)

ಕಾರ್ಯಪಾಲಕ ಅಭಿಯಂತರರು, ಹೆಬ್ಬಾಳ ವಿಭಾಗ, ಇವರು ಕೆಳಕಂಡ ನಿರ್ಮಾಣ ಕಾಮಗಾರಿಗಳಿಗಾಗಿ ಅರ್ಹ ಗುತ್ತಿಗೆದಾರರಿಂದ ಐಟಂ ದರದ ಟೆಂಡರ್ಗಳನ್ನು

多 な。	ಕಾಮಗಾರಿಗಳ ವಿವರ	ಟೆಂಡರಿಗಿಟ್ಟ ಮೊತ್ತ (ರೂ. ಲಕ್ಷಗಳಲ್ಲಿ)	ए.२०३ (दंब. तंपट्टी)
1	ವಾಡ್ ಸಂಖ್ಯೆ 68, ವಿಶ್ವನಾಥ ನಾಗೇನಹಳ್ಳಿಯ ಖಾಸಗಿ ಕಟ್ಟಡದಲ್ಲಿರುವ ನಮ್ಮ ಕ್ಷಿನಿಕ್ ನವೀಕರಣ ಕಾಮಗಾರಿ (ಪರಿಶಿಷ್ಟ ಜಾತಿಗೆ ಮೀಸಲಿರಿಸಿದೆ).	2.00	25,000/-
2	ವಾಡ್ ಸಂಖ್ಯೆ 69, ಮನೋರಾಯನಪಾಳ್ಯದ ಖಾಸಗಿ ಕಟ್ಟಡದಲ್ಲಿರುವ ನಮ್ಮ ಕ್ಷಿನಿಕ್ ನವೀಕರಣ ಕಾಮಗಾರಿ (ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿದೆ).	2.00	50,000/-
3	ವಾಡ್ ಸಂಖ್ಯೆ 70. ಹೆಬ್ಬಾಳದ ಖಾಸಗಿ ಕಟ್ಟಡದಲ್ಲಿರುವ ನಮ್ಮ ಕ್ಷಿನಿಕ್ ನ ನವೀಕರಣ ಕಾಮಗಾರಿ (ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿದೆ).	2.00	50,000/-
4	ವಾಡ್ ಸಂಖ್ಯೆ 71, ಜಾಮುಂಡಿನಗರದ ಖಾಸಗಿ ಕಟ್ಪಡದಲ್ಲಿರುವ ನಮ್ಮ ಕ್ಷಿನಿಕ್ ನನ್ನು ನವೀಕರಣ ಕಾಮಗಾರಿ (ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿದೆ).	2.00	50,000/-
5	ವಾಡ್ ಸಂಖ್ಯೆ 72, ಗಂಗಾನಗರದ ಖಾಸಗಿ ಕಟ್ಟಡದಲ್ಲಿರುವ ನಮ್ಮ ಕ್ಷಿನಿಕ್ ನ ನವೀಕರಣ ಕಾಮಗಾರಿ (ಪರಿಶಿಷ್ಟ ಪಂಗಡಕ್ಕೆಮೀಸಲಿರಿಸಿದೆ).	2.00	25,000/-

 ಟೆಂಡರ್ ಡಾಕ್ಕುಮೆಂಟ್ಗಳನ್ನು ಜಿಓಕೆ ಇ-ಪ್ರೊಕ್ಕೂರ್ ಮೆಂಟ್ ಪೋರ್ಟರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. 2) ಟೆಂಡರ್ ದಸ್ತಾವೇಜುಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ : 19.11.2022 ರ ಸಂಜೆ 4.00 ಗಂಟೆಯವರೆಗೆ. 3) ಆರ್ಥಿಕ ಐಡ್ ಗಳನ್ನು ತೆರೆಯುವ ದಿನಾಂಕ: 21.11.2022 ರಂದು ಸಂಚೆ 4.30 ಗಂಟೆಯ ನಂತರ. ಹೆಚ್ಚಿನ ಮಾಹಿತಿಗಾಗಿ ವೆಬ್ಸ್ಟೆಟ್: https://eproc.karnataka.gov.in ನಲ್ಲಿ ಲಾಗಿನ್ ಮಾಡಿ ಪಡೆಯಬಹುದು ಅಥವಾ ಮೇಲ್ಕಂಡ ಕಛೇರಿಯನ್ನು ಸಂಪರ್ಕಿಸಬಹುದು.

ಸಹಿ/- ಕಾರ್ಯಪಾಲಕ ಅಭಿಯಂತರರು, ಹೆಬ್ಬಾಳ ವಿಭಾಗ.



ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

ಸಿ.ಐ.ಎನ್: ಯು40109ಕೆಎ1999ಎಸ್ಜಿಸಿ025521

ದಿನಾಂಕ:07.11.2022 ಸಂ:ಮುಇಂ(ವಿ)/ಪ್ರವ/ಅಇಂ(ಕ)/ಸಕಾಇಂ-3/22-23/8088-91

ಅಲ್ಲಾವಧಿ ಟೆಂಡರ್ ಪ್ರಕಟಣೆ (ಇ-ಪೊಕ್ಕೂರ್ ಮೆಂಟ್ ಮೂಲಕ ಮಾತ್ರ)

ಕವಿಪ್ರನಿನಿಯು ಇ-ಬಿಡ್ ವಿಚಾರಣೆ ಸಂಖ್ಯೆ: ಕೆಪಿಟಿಸಿಎಲ್/ಮುಇಂ/ತು/ಪ್ರವ/ ಸಿಇಪಿ-235 ದಿ.10.11.2022 ಮೂಲಕ ತುಮಕೂರು ಪ್ರಸರಣ ವಲಯ, ಕವಿಪ್ಪನಿನಿ ನಲ್ಲಿ ಒಳಪಡುವ ತುಮಕೂರು ಮತ್ತು ದಾವಣಗೆರೆ ವೃತ್ತಗಳ ವಿವಿಧ ವಿದ್ಯುತ್ ಕೇಂದ್ರಗಳಿಗೆ ಹಾಗೂ ಕಛೇರಿಗಳಿಗೆ ಟಿ ಅಂಡ್ ಪಿ ಸಾಮಗ್ರಿಗಳ ಮೂರೈಕೆಗಾಗಿ ಟಿಂಡರ್ನ ಅಧಿಸೂಚನೆ.

ಬಿಡ್ಗಳನ್ನು ಎಲೆಕ್ಕಾನಿಕ್ ಟೆಂಡರಿಂಗ್ ವಿಧಾನದ ಮೂಲಕ ಮಾತ್ರ ಸ್ವೀಕರಿಸಲಾಗುವುದು. ಇ–ಟಿಂಡರಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದರ ಕುರಿತಾದ ವಿವರಗಳನ್ನು ಕವಿಪ್ರನಿನಿ ವೆಬ್ಸ್ಟೆಟ್: https://kptcl.karnataka.gov.inನ ಹೈಪರ್ಲಿಂಕ್ e-Procurement ಅಥವಾ https://eproc.karnataka.gov.inನಲ್ಲಿ ದಿನಾಂಕ: 10.11.2022 ಅಥವಾ ತದನಂತರ ಲಾಗಿನ್ ಆಗಿ ಪಡೆಯಬಹುದಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇತರೆ ಹೆಚ್ಚಿನ ಮಾಹಿತಿಗಳು ಬೇಕಾದಲ್ಲಿ ಕೆಳಸಹಿದಾರರ ಕಛೇರಿಯಿಂದ ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದಾಗಿರುತ್ತದೆ.

> ಸಹಿ/-ಮುಖ್ಯ ಇಂಜಿನಿಯರ್(ವಿ)., ಪ್ರಸರಣ ವಲಯ, ಕವಿಪ್ರನಿನಿ, 1ನೇ ಮಹಡಿ, ಸಿದ್ದಗಂಗಾ ಸಂಕೀರ್ಣ, ಬಿ.ಹೆಚ್. ರಸ್ತೆ, ತುಮಕೂರು-572102, ಘೋನ್ ನಂ.: 080-22356320.



Particulars

Net Profit for the period (before Tax, Exceptional and/or

ಬನ್ನೇರುಘಟ್ಟ ಜೈವಿಕ ಉದ್ಯಾನವನ

ಕಾರ್ಯನಿರ್ವಾಹಕ ನಿರ್ದೇಶಕರ ಕಲೇರಿ, ಬನ್ನೇರುಘಟ ಜೈವಿಕ ಉದ್ಯಾನವನ, ಬೆಂಗಳೂರು - 560083. ಫೋರ್: 080-29776766 / 29776767 ಇ–ಮೇಲ್: bannerghattazoo@gmail.com

ಸಂಖ್ಯೆ:ಎ3/ಬಬಪಾ/ಇ-ಟೆಂಡರ್/ಫೀಡ್/ಸಿಆರ್-5/2022-23 ದಿನಾಂಕ: 31-10-2022

ಟೆಂಡರ್ ಪ್ರಕಟಣೆ

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ**, ಬನ್ನೇರುಘಟ್ಟ ಜೈವಿ**ಕ ಉದ್ಯಾನವನದ ಪ್ರಾಣಿ ಪಕ್ಷಿಗಳ ಆಹಾರಕ್ಕಾಗಿ ಅವಶ್ಯವಿರುವ ಮೀನು, ಮೊಟ್ಟೆ, ಹಾಲುನ್ನು **ಒಂದು ವರ್ಷದ ಅವಧಿಗೆ ಸರಬರಾಜು ಮಾಡಲು** ಆಸಕ್ತ ಸರಬರಾಜುದಾರರಿಂದ ಇ-ಪೊಕ್ಕೂರ್ ಮೆಂಟ್ ಪೋರ್ಟಲ್ ಮುಖಾಂತರ ಟಿಂಡರ್ ನು, ಆಹಾನಿಸಲಾಗಿದೆ.

ಘಟಕ ಸಂಖ್ಯೆ	ವಿವರಗಳು	ಟೆಂಡರಿಗೆ ಇಡಲಾದ ಆಹಾರ ಪದಾರ್ಥಗಳ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ ಹಣ
3	ಮೀನು, ಮೊಟ್ಟೆ, ಹಾಲು ಮೊದಲಾದವುಗಳನ್ನು	30.00	0.75

ವಿವರವಾದ ಟೆಂಡರ್ ಅಧಿಸೂಚನೆಯನ್ನು ಇ–ಪ್ರೊಕ್ಕೂರ್ಮೆಂಟ್ ಪೋರ್ಟಲ್ ವೆಬ್ಸೈಟ್: https://eproc.karnataka.gov.in ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಇ.ಎಂ.ಡಿ ಹಾಗೂ ಟೆಂಡರ್ ಫೀಯೊಂದಿಗೆ ಟೆಂಡರ್ ಸ್ಪೀಕರಿಸಲು ಕೊನೆಯ ದಿನಾಂಕ:

18-11-2022ರಂದು ಸಂಜೆ 4.00 ಗಂಟೆಯಾಗಿರುತ್ತದೆ. ಟಿಂಡರ್ನ್ಸ್ ದಿನಾಂಕ: 21-11-2022

ರಂದು ಬೆಳಿಗ್ಗೆ 11.30 ಕ್ಕೆ ತೆರೆಯಲಾಗುವುದು. ಕಾರ್ಯನಿರ್ವಾಹಕ ನಿರ್ದೇಶಕರು ರ್ವಾಸಂಇ/ರಾ.ಪ್ರ/2993/ಅಡ್ಡರ್ಟೋ/2022–23



ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾ. ಜಿಲ್ಲೆ 562110. ದೂ: 080–2956 0034, ಇಮೇಲ್: dcpobrural2012@gmail.com **ಮೋಷಕರನ್ನು ಗುರುತಿಸಲು ಪ್ರಕಟಣೆ**

ಜಲ್ಲಾ ಮಕ್ಕಳ ರಕ್ಷಣಾ ಫಟಕ

ಜಿಲ್ದಾಡಳಿತ ಭವನ, ಸಂಖ್ಯೆ 206, 2ನೇ ಮಹಡಿ, ಬೀರಸಂದ್ರ ಗ್ರಾಮ,

ಮಕ್ಕಳ ಹೆಸರು : ಸಂಪೂರ್ಣ (ಹೆಣ್ಣು ಮಗು) ಹಾಗೂ ಚಂದು (ಗಂಡು ಮಗು) : ಸೋಂಜುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಿಕೆರೆ ಗ್ರಾಮ ದಾಬಸ್ ಪೇಟೆ, ಜೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಕ್ಕಳ ಆರೋಗ್ಯ : ಆರೋಗ್ಯ ಉತ್ತಮವಾಗಿದೆ. : xomens - 11 mar, uoch - 06 mar. ವಯಸ್ಸು

: ಗುಂಡು ಮುಖ (ಇಬ್ಬರು ಮಕ್ಕಳು) : ಸಂಪೂರ್ಣ - 148 ಸೇ.ಮೀ.

ಚಂದು - 107 ಸೇ.ಮೀ.

: xozasse - 37 f.t. ಚoದು - 17 ಕೆ.ಜಿ.

ಮಾಹಿತಿಗಾಗಿ :-ಪರಸ್ಪರ ಟ್ರಸ್ಟ್, ಮನೆ ನಂ. 262/66, ನಂಜಪ್ಪ ಬಡಾವಣೆ, ಅರಿತಿನಕುಂಟೆ, ಆದರ್ಶ ನಗರ, ನೆಲಮಂಗಲ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಬೆಲ್ಲೆ - 562 123, ದೂರವಾಣಿ

94822 16080, 91415 32430 ಅಥವಾ ಮೇಲಿನ ವಿಳಾಸ. ಸಹಿ/- ಜಿಲ್ಡಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,

ಬೆಂಗಳೂರು ಗ್ರಾಮಾಂತರ ಜಿಲ್ಲೆ commics/estal/donyt/cochese#/2971/2021-13

೧೧ ಕೆ.ಎಂ.ಎಫ್ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ

ಕಹಾಮ ಸಂಕೀರ್ಣ, ಡಾ: ಎಮ್.ಹೆಚ್. ಮರೀಗೌಡ ರಸ್ತೆ, ಬೆಂಗಳೂರು - 560 029

ಘೋನ್: 080–26096832 / 26096854 ಫ್ಯಾಕ್ಸ್: 080–25536105 ಇಮೇಲ್: purchase@kmf.coop

ದಿನಾಂಕ: 08-11-2022

ಅಲ್ಲಾವಧಿ ಟೆಂಡರ್ ಪಕಟಣೆ

ಇ-ಪ್ರೊಕ್ಕೂರ್ ಮೆಂಟ್ ಪೋರ್ಟಲ್ ಮೂಲಕ ಕಚ್ಚಾಮಾಲುಗಳ ಖರೀದಿಗಾಗಿ

ಕರ್ನಾಟಕ ಹಾಲು ಮಹಾಮಂಡಳವು eProcurement GOK ಅಡಿಯಲ್ಲಿ ವಿವಿಧ ಘಟಕಗಳಿಗೆ ವಿವಿಧ ಕಚ್ಚಾಮಾಲುಗಳನ್ನು ಖರೀದಿಸುವ ಸಂಬಂಧ ಟೆಂಡರ್ ಆಹ್ವಾನಿಸಿದ್ದು, ಆಸಕ್ತಿಯುಳ್ಳ ಟಿಂಡರ್ದಾರರು ಭಾಗವಹಿಸಬಹುದಾಗಿದೆ. ಟೆಂಡರ್ ದಸ್ತಾವೇಜುಗಳನ್ನು eProcurement website https://eproc.karnataka.gov.in ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಘಟಕವಾರು ಕಚ್ಚಾಮಾಲುಗಳ ವಿವರ ಈ ಕೆಳಕಂಡಂತಿದೆ. ಹೆಚ್ಚಿನ ಮಾಹಿತಿಗಾಗಿ ಇ-ಸಂಗ್ರಹಣಾ ವೇದಿಕೆಯ ಸಹಾಯವಾಣಿ ಸಂಖ್ಯೆ (eProcurement Help Desk No.) 080-46010000 / 68948777 ಹಾಗೂ hphelpdesk.blr@intarvo.com ಸಂಪರ್ಕಿಸಬಹುದು. ಸದರಿ ನೋಟಿಫಿಕೇಷನ್ ಪ್ರತಿಯನ್ನು www.kmfnandini.coop ನಲ್ಲಿ ಪ್ರಕಟಿಸಲಾಗಿರುತ್ತದೆ. ಘಟಕವಾರು ಕಚ್ಚಾಮಾಲುಗಳ ವಿವರ ಈ ಕೆಳಕಂಡಂತಿದೆ.

ಸಂಖ್ಯೆ 1: ಕಹಾಮ/ಪಆಕಮಾ–513/2022-23 (KMF/2022-23/IND10522)

<u>ક</u>	ಕಚ್ಚಾಮಾಲುಗಳು	ಘಟಕವಾರು ಪರಿಮಾಣ ಮೆಟ್ರಿಕ್ ಟನ್ ಗಳಲ್ಲಿ (MT's)							
ಸಂ.		ರಾಜಾನುಕುಂಟೆ	ಗುಬ್ಬ	ಧಾರವಾಡ	ಹಾಸನ	ಶಿಕಾರಿಮರ			
1	ಡಿ.ಒ.ಆರ್.ಬಿ	500	1500	1000	1500	1000			
2	ಅಕ್ಕಿತೌಡು	200	0	0	0	0			
3	ಎಣ್ಣೆರಹಿತ ಕೊಬ್ಬರಿ ಹಿಂಡಿ	300	750	500	500	500			
4	ಮೆಕ್ಕೆಜೋಳ ಗ್ಲಾಟಿನ್ ಫೀಡ್	200	0	0	0	0			
5	ಪಾಮ್ ಕರ್ನಲ್ ಕೇಕೆ (ಎಕ್ಸ್ ಪಿಲ್ಲರ್ ಪ್ರೆಸ್ಥ್)	0	200	0	0	200			
6	ಕಾಫಿ ಹಸ್ಕ್ ಪೌಡರ್	200	0	0	0	200			

ಸಂಖ್ಯೆ 2: ಕಹಾಮ/ಪಆಕಮಾ–513–A/2022-23 (KMF/2022-23/IND10530)

g, 10.	ಕಚ್ಚಾಮಾಲುಗಳು	ಘಟಕವಾರು ಪ	ಶಿಮಾಣ ಮೆ	ಟ್ರಕ್ ಟನ್ಗಳಲ್ಲಿ	(MT's)
NO.		ರಾಜಾನುಕುಂಟೆ	ಗುಬ್ಬ	ಧಾರವಾಡ	ಹಾಸನ
	ಡೈ ಕ್ಯಾಲ್ಸಿಯಂ ಫಾಸ್ಪೇಟ್	1000	0	1000	1000

ಟಿಂಡರ್ ಸಲ್ಲಿಸುವ ಕಡೆಯ ದಿನಾಂಕದಂದು server ನಲ್ಲಿ ಅಥವಾ ಇನ್ನಿತರ ತಾಂತ್ರಿಕ ತೊಂದರೆ ಉಂಟಾದಲ್ಲಿ ಕಹಾಮ ಯಾವುದೇ ಕಾರಣಕ್ಕೂ ಜವಾಬ್ದಾರರಾಗುವುದಿಲ್ಲ. ಟೆಂಡರ್ ದಸ್ತಾವೇಜಿನಲ್ಲಿ ತಿಳಿಸಲಾಗಿರುವ ಮುಂಗಡ ಠೇವಣಿ ಹಣ (Earnest Money Deposit) eProcurment Government of Karnataka ಇವರ ಪರವಾಗಿ ಪಡೆದು ಸಲ್ಲಿಸಬೇಕು. ದಸ್ತಾವೇಜಿನಲ್ಲಿ ತಿಳಿಸಿರುವಂತೆ ಯಾವುದಾದರೊಂದು ನಿರ್ಧಿಷ್ಟ ರೀತಿಯಲ್ಲಿ ಮುಂಗಡ ಠೇವಣಿ (Earnest Money Deposit) ಪಾವತಿಸಬಹುದಾಗಿದ್ದು, ಇದರ ಸಿಂಧುತ್ವವು ಟೆಂಡರ್ ಸಿಂಧುತ್ವದ ನಂತರ ಅವಧಿಯ ಕನಿಷ್ಟ 45 ದಿನಗಳಾಗಿರಬೇಕಾಗುತ್ತದೆ.

ಟೆಂಡರ್	ಟಿಂಡರ್ ಪ್ರಾರಂಭವಾಗುವ ದಿನಾಂಕ					08-11-2022
ಟೆಂಡರ್	ಅಪ್	ಲೋಡಿಂಗ್	ಮಾಡಲು ಕ	ಡೆಯ	ದಿನಾಂಕ	15-11-2022 at 16.00 Hours
ವಾಣಿಜ್ಯ	ಟೆಂಡ	ರ್ ತೆರೆಯುತ	ವ ದಿನಾಂಕ			16-11-2022 at 16.05 Hours

ನಿರ್ದೇಶಕರು (ಖರೀದಿ)

ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಪರವಾಗಿ

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ

ಎಸ್.ಎನ್. ಕಾಂಪ್ಲೆಕ್ಸ್, ಮೊದಲನೇ ಮಹಡಿ, ನಗರ ಪೋಲಿಸ್ ಠಾಣೆ ಎದುರು, 'ಡಿ' ಕ್ರಾಸ್, ದೊಡ್ಡಬಳ್ಳಾಪುರ- 561203 To.: DPA/TP/CLU/26/2022-23 ದಿನಾಂಕ: 08.11.2022

ಪ್ರಕಟಣೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 14(ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು 'ವ್ಯವಸಾಯ ವಲಯ' ದಿಂದ 'ವಸತಿ ವಲಯ'ಕ್ಕೆ ಭೂ ಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಸದರಿ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯ ಜಮೀನಿನ ವಿವರಗಳು ಈ ಕೆಳಕಂಡಂತಿರುತ್ತವೆ.ಈ ಸಂಬಂಧ ಯಾವುದೇ ಆಕ್ಷೇಪಣೆಗಳಿದ್ದಲ್ಲಿ. ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿನಗಳ ಅವಧಿಯೊಳಗೆ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ದೊಡ್ಡಬಳ್ಳಾಮರ ಯೋಜನಾ ಪ್ರಾಧಿಕಾರ, ದೊಡ್ಡಬಳ್ಳಾಮರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ರೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ

ij.	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳ	ng co	X.50	23:00F (2-10)	.ವ. ಬರಾಬ್	ಬಿಐಎಎಪಿಎ ಯೋಜನಾ ಪ್ರಾಧಿಕಾರದ ಮಹಾ ಯೋಜನೆಯಲ್ಲಿನ ಭೂ ಉಪಯೋಗ	ಬದಲಾವಣೆ ಕೋರಿರುವ ಸರ್ಕಾರದ ಉಪ ಯೋಗ
1	ಶ್ರೀ ಬಿ.ಎನ್, ಓಬಳೀಶ್ ಬನ್ ಲೇಟ್॥ ಬಿ. ನಂಜಪ್ಪ	ಯಲಹಂಕ	ಹೆಸರಘಟ್ಟ2	ಶ್ಯಾನುಬೋಗನಹಳ್ಳಿ	52/4	0-23	-	ವ್ಯವಸಾಯ	ವಸತಿ
2	ಶ್ರೀಮತಿ ಜಿ. ಹುಷ್ಟ ಕೋಂ ಐ.ಎನ್. ಓಬಳೇಶ್	ಯಲಹಂಕ	ಹೆಸರಘಟ್ಟ2	ಶ್ಯಾನುಬೋಗನಹಳ್ಳಿ	52/5	1-35	0-01/4	ವ್ಯವಸಾಯ	ವಸತಿ
3	ಶ್ರೀ ಬಿ.ಓ.ಕಿರಣ್ ಐನ್ ಬಿ.ಎನ್. ಓಬಳೀಶ್	ಯಲಹಂಕ	ಹೆಸರಘಟ್ಟ2	ಶ್ಯಾನುಬೋಗನಹಳ್ಳಿ	56/3	0-36	-	ವ್ಯವಸಾಯ	ವಸತಿ
4	ಶ್ರೀಮತಿ ಜಿ. ಹುಷ್ಟ	ಯಲಹಂಕ	ಹೆಸರಘಟ್ಟ2	ಶ್ಯಾನುಬೋಗನಹಳ್ಳಿ	56/4	0-23	-	ವ್ಯವಸಾಯ	ವಸತಿ
	ಕೋಂ ಐ.ಎನ್. ಓಬಳೇಶ್	ಯಲಹಂಕ	ಹೆಸರಘಟ್ಟ2	ಶ್ಯಾನುಬೋಗನಹಳ್ಳಿ	56/5	1-00	-	ವ್ಯವಸಾಯ	ವಸತಿ
5	ಶ್ರೀ ಬಿ.ಓ.ಕಿರಣ್ ಬಿನ್ ಬಿ.ಎನ್. ಓಬಳೀಶ್	ಯಲಹಂಕ	ಹೆಸರಘಟ್ಟ2	ಶ್ಯಾನುಬೋಗನಹಳ್ಳಿ	56/6	0-23	-	ವ್ಯವಸಾಯ	ವಸತಿ
		ಯಲಹಂಕ	ಹೆಸರಘಟ್ಟ2	ಶ್ಯಾಮಬೋಗನಹಳ್ಳಿ	56/7	0-27	-	ವ್ಯವಸಾಯ	ವಸತಿ
		ಯಲಹಂಕ	ಹೆಸರಘಟ್ಟ2	ಶ್ಯಾನುಬೋಗನಹಳ್ಳಿ	56/8	0-09	-	ವ್ಯವಸಾಯ	ವಸತಿ
		ಯಲಹಂಕ	ಹೆಸರಘಟ್ಟ2	ಶ್ಯಾನುಬೋಗನಹಳ್ಳಿ	56/10	0-123/4	-	ವ್ಯವಸಾಯ	ವಸತಿ
6	ತ್ರೀ ಬಿ.ಎನ್. ಓಬಳೀಶ್ ಐನ್ ಲೇಟ್॥ ನಂಜಪ್ಪ	ಯಲಹಂಕ	ಹೆಸರಘಟ್ಟ2	ಶ್ಯಾನುಬೋಗನಹಳ್ಳಿ	56/9	0-091/4	-	ವ್ಯವಸಾಯ	ವಸತಿ
7	ಶ್ರೀ ಬಿ.ಓ. ಕೌಶಿಕ್ ಐನ್ ಬಿ.ಎನ್. ಓಬಳೀಶ್	ಯಲಹಂಕ	ಹೆಸರಘಟ್ಟ2	ಶ್ಯಾನುಬೋಗನಹಳ್ಳ	57/1	0-39	-	ವ್ಯವಸಾಯ	ವಸತಿ
8	ಶ್ರೀಮತಿ ಜಿ.ಹುಷ್ಣ	ಯಲಹಂಕ	ಹೆಸರಘಟ್ಟ2	ಬುಡಮನಹಳ್ಳಿ	24	0-32	0-01	ವ್ಯವಸಾಯ	ವಸತಿ
	ಕೋಂ ಬಿ.ಎನ್. ಓಬಳೇಶ್	ಯಲಹಂಕ	ಹೆಸರಘಟ್ಟ2	ಬುಡಮನಹಳ್ಳ	25	3-20	-	ವ್ಯವಸಾಯ	ವಸತಿ
	MAC THAIL DOG 1 AD CONTROL TO CONTROL 1 AD	ಯಲಹಂಕ	ಹೆಸರಘಟ್ಟ2	ಬುಡಮನಹಳ್ಳಿ	26	0-10	-	ವ್ಯವಸಾಯ	ವಸತಿ
9	ಶ್ರೀ ಬಿ. ಮುದ್ದಪ್ಪ	ಯಲಹಂಕ	ಹೆಸರಘಟ್ಟ2	ಬುಡಮನಹಳ್ಳಿ	27/5	1-02	-	ವ್ಯವಸಾಯ	ವಸತಿ
	ಬಿನ್ ಬಸಪ್ಪಕುಮಾರ	ಯಲಹಂಕ	ಹೆಸರಘಟ್ಟ2	ಬುಡಮನಹಳ್ಳ	28/1	3-20	-	ವ್ಯವಸಾಯ	ವಸತಿ
10	ಶ್ರೀಮತಿ ಜಿ.ಮಷ್ಟ ಕೋಂ ಐ.ಎನ್. ಓಬಳೇಶ್	ಯಲಹಂಕ	ಹೆಸರಘಟ್ಟ2	ಬುಡಮನಹಳ್ಳಿ	28/2	1-11	-	ವ್ಯವಸಾಯ	ವಸತಿ
11	ಶ್ರೀ ಬಿ. ಮುದ್ದಪ್ಪ ಐನ್ ಬಸಪ್ಪಕುಮಾರ	ಯಲಹಂಕ	ಹೆಸರಘಟ್ಟ2	ಬುಡಮನಹಳ್ಳಿ	29	1-31	-	ವ್ಯವಸಾಯ	ವಸತಿ
12	ತ್ರೀ ಬಿ.ಎನ್. ಓಬಳೇಶ್ ಬಿನ್ ಲೀಟ್॥ ನಂಜಪ	ಯಲಹಂಕ	ಹೆಸರಘಟ್ಟ2	ಬುಡಮನಹಳ್ಳಿ	31	1-06	-	ವ್ಯವಸಾಯ	ವಸತಿ

ಷರಾ: ಪ್ರಸ್ತಾವನೆಯಲ್ಲಿನ ಅರ್ಜಿದಾರರು ಪ್ರತ್ನಿತ ಜಮೀನುಗಳಲ್ಲಿ ಯೋಜಿತ ಬೆಳವಣಿಗೆಯ ವಸತಿ ವಿನ್ಯಾಸವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದ್ದು, ಸದರಿ ಬಡಾವಣೆಯ ಅಭಿವೃದ್ಧಿ ಕಾರ್ಯಕೈಗೊಂಡಲ್ಲಿ ಮೂಲಭೂತ ವಸತಿ ಬೇಡಿಕೆಗಳನ್ನು ಪೂರೈಸುವ ಕಾರ್ಯ ಹಾಗೂ ಬಡಾವಣೆಯ ಮೂಲಭೂತ ಸೌಕರ್ಯ ಚಟುವಟಿಕೆಯಿಂದಾಗಿ ಸಾರ್ವಜನಿಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಾರ್ವಜನಿಕ ಹಿತಾಸಕ್ತಿ ಅಂಶ ಅಡಗಿದೆ ಎಂದು ತಿಳಿಸುತ್ತಾ, ಸದರಿ ಪ್ರದೇಶವನ್ನು 'ವ್ಯವಸಾಯ ವಲಯ' ದಿಂದ 'ವಸತಿ ವಲಯ' ಕ್ಕೆ ಭೂ ಉಪಯೋಗ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ.

ಸಹಿ/-ಸದಸ್ಯ ಕಾರ್ಯದರ್ಶಿಗಳು, ದೊಡ್ಡಬಳ್ಳಾಮರ ಯೋಜನಾ ಪ್ರಾಧಿಕಾರ,ದೊಡ್ಡಬಳ್ಳಾಮರ





ASI INDUSTRIES LIMITED

CIN: L14101MH1945PLC256122

Regd. Office: Marathon Innova, A-Wing, 7th Floor, Off: Ganpatrao Kadam Marg,

Lower Parel, Mumbai- 400013 Tel: 022-40896100, Fax: 022-40896199,

Website: www.asigroup.co.in, Email: investors@asigroup.co.in **EXTRACT OF CONSOLIDATED UNAUDITED FINANCIAL RESULTS** FOR THE QUARTER AND HALF YEAR ENDED 30TH SEPTEMBER, 2022

	(Rs in Lak									
Sr. No.	Particulars	Quarter Ended 30.09.2022 (Unaudited)	Half Year Ended 30.09.2022 (Unaudited)	Quarter Ended 30.09.2021 (Unaudited)	Year Ended 31.03.2022 (Audited)					
1	Total income from operations (net)	1531.33	5859.79	5781.01	23803.44					
2	Net Profit/(Loss) for the period before tax (after exceptional items)	(422.84)	(1869.63)	(366.44)	(6335.56)					
3	Net Profit/(Loss) from ordinary activities after tax	(403.31)	(1931.90)	(288.46)	(5590.42)					
4	Total Comprehensive income for the period [Comprising profit of the period (after tax) and other comprehensive income (after tax)]	(401.83)	(1973.22)	(300.75)	(5733.16)					
5	Paid-up equity share capital of Re. 1/- each	900.75	900.75	900.75	900.75					
6	Other Equity (Excluding Revaluation Reserve) as shown in the Audited Balance Sheet	-	-	-	19734.76					
7	Earnings Per Share of Re. 1/- each (not annualised) (a) Basic	(0.45)	(2.14)	(0.32)	(6.21)					
	(b) Diluted	(0.45)	(2.14)	(0.32)	(6.21)					
Sta	Standalone results are as follows: (Rs in Lakhs)									

30.09.2021 31.03.2022 30.09.2022 30.09.2022 **Particulars** Income from operations (net) 1518.36 4910.23 20160.45 2 Profit /(Loss) before tax (375.09) (2199.92) (370.94)(76.58)3 Profit/ (Loss) after tax (351.41)(138.85)(297.11) (1454.78) Total Comprehensive income for the period (347.67)(129.00)(292.40)(1694.89)[Comprising profit of the period (after tax) and other comprehensive income (after tax)]

The above is an extract of the detailed format of Consolidated Unaudited Financial Results for quarter and half year ended September 30, 2022 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Consolidated Unaudited Financial Results are available on the Stock Exchange website of BSE at www.bseindia.com and on Company's website atwww.asigroup.co.in.

Place : Mumbai Date: 7th November, 2022

Note:-

Deepak Jatia Chairman & Managing Director (DIN: 01068689)

BLS INTERNATIONAL SERVICES LIMITED

CIN: L51909DL1983PLC016907

Regd. Office: G-4, B-1, Extension, Mohan Co-operative Industrial Estate,Mathura Road, New Delhi-110044







rigares above dipiet year on year compansion						- 1		
Statement of Unaudited Consolidated & Standalor	e Financial I	Results for t	he Quarter a	and Half Yea	r ended Sep	t 30, 2022		
Consolidated Financial Results (₹								
	C	uarter Ende	d	Half Yea	r Ended	Year Ended		
Particulars	September 30, 2022	June 30, 2022	September 30, 2021	September 30, 2022	September 30, 2021	March 31, 2022		
		Unaudited		Unau	dited	Audited		
Total Income from Operations	35,683.98	27,282.45	19,045.90	62,966.43	36,898.93	84,988.97		
Net Profit for the period (before tax & exceptional items)	5,621.77	3,241.40	2,844.85	8,863.17	4,925.24	11,395.84		
Net Profit for the period (after tax & exceptional items)	5,098.77	3,070.05	2,746.24	8,168.82	4,771.33	11,120.27		
Total Comprehensive Income for the period								
[Comprising Profit for the period (after tax) and Other								
Comprehensive Income (after tax)]	6,893.98	2,614.56	2,590.24	9,508.54	5,124.83	12,121.35		
Paid Up Equity Share Capital (Face Value Re. 1/- each)	2,049.00	2,049.00	2,049.00	2,049.00	2,049.00	2,049.00		
Earning per Share (EPS)(not Annualised)								
(a) Basic EPS - Rs.	2.46	1.49	1.34	3.95	2.33	5.43		
(b) Diluted EPS - Rs.	2.46	1.49	1.34	3.95	2.33	5.43		

	l o	uarter Ende	d	Half Yea	Year Ended	
Particulars	September	June	September	September	September	March
	30, 2022	30, 2022	30, 2021	30, 2022	30, 2021	31, 2022
		Unaudited		Unau	dited	Audited
Total Income from Operations	2,404.49	1,559.79	778.05	3,964.29	1,392.86	4,026.66
Net Profit for the period (before tax & exceptional items)	876.88	1,635.71	313.11	2,512.60	331.90	1,741.23
Net Profit for the period (after tax & exceptional items)	656.81	1,604.35	298.74	2,261.17	312.09	1,611.50
Total Comprehensive Income for the period						
[Comprising Profit for the period (after tax) and Other						
Comprehensive Income (after tax)]	661.95	1,609.49	303.24	2,271.45	321.09	1,614.99

concerned stock exchanges.

During the current quarter, the Group has identified the below segments as reportable segment in accordance with The Indian Accounting Standard 108 'Operating Segments':

a. "Visa and Consular Services" this includes visa and allied services

b. "Digital Services" (New segment) includes II-Governance, Business Correspondent and allied services

Accordingly, segment data for prior period has been presented ir restated to reflect the newly reportable segments."

The Holding Company has issued bonus shares of 10,24,50,000 in the ratio of 1:1 fully paid-up Equity shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) for every 1 (One) existing fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equity Shares of Rs. 1/- (Rupees One) each in proportion of 1 (One) new fully paid-up Equi

have been recomputed/restated for previous periods presented in accordance with Ind AS 33, Earnings per share."

During the half year, the Group has ecquired 88 71% Equity Shares of 22m of Mass Private Ltd. through its wholly-owned subsidiary BLS E Services Private Ltd. on 7th June 2022. The fair value of assets and liabilities acquired have been determined in accordance with IND AS 103 'Business Combinations'. The excess of consideration paid over the fair value of net assets acquired have resulted in Goodwill amounting to Rs. 73 th lakes. The above inancial results for the quarter and six months ended 30 September 2022 include the results for Zero Mass Private limited for the period starting from 7 June 2022 and hence are not comparable with previous periods.

During the Quarter, Holding company (BLS International Services Ltd) had allotted 5,10,000 Equity shares to BLS International Engloyees Welfare Trust as per the ESOS Scheme 2020. Subsequent to the quarter ending 5get 2022, the holding company (BLS International Services Ltd) has transferred its 100% equity shares held in its wholly owned subsidiary, BLS E-Services Private Limited. In lieu of the said transfer of shareholding, BLS E-Services has issued and allotted 7,41,297 Equity Shares to

1 std Cutober 2022 to the holding company.

The Board of Directors at its meeting fleet on November 7, 2022 have recommended a bonus share in the ratio of 1.1 fully paid-up Equity shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully paid-up Equity Shares of Re. 1/- (Rupee One) each in proportion of One) new fully each i

(One) rew unity part-up cquity States or rec. in (Rupper or the spring or every 1 (One) existing furly part-up cquity States or rec. in "Rupper or lie geals, suspect or the approval on its shareholders. The above is an extract of the detailed format of Quarterly & Half Year Ended Financial Results filled with the stock Exchanges Under Regulation 33 of the SEBI (Listing Obligations ar Disclosure Requirements) Regulation, 2015. The full format of the Quarterly & Half Year ended Financial Results are available on the Stock Exchange websites (www.nseindia.com www.bseindia.com and www.mseindia.com in and howsteen of the company's website at (www.bisindia.com and www.mseindia.com). For BLS International Services Limite

Place: New Delhi Date : November 7, 2022

Notes:

RUSHIL DECOR LIMITED



Regd. Office: S. No.125, Near Kalyanpura Patia, Vill. Itla, Gandhinagar Mansa Road, Tal. Kalol, Dist. Gandhinagar -382845. Guiarat. India

Corporate Office: Rushil House, Near Neelkanth Green Bungalow, Off. Sindhu Bhavan Road, Shilaj, Ahmedabad-380058, Gujarat, India. Ph.: +91-079-61400400 Fax: +91-079-61400401 E-mail: ipo@rushil.com Website: www.rushil.com

CIN: L25209GJ1993PLC019532

Extract of Unaudited Financial Results for the Quarter and Half Year ended 30th September, 2022

		(₹ in lacs, exc	ept per share data
Particulars	Quarter ended 30.09.2022 (Unaudited)	Half Year ended 30.09.2022 (Unaudited)	Quarter ended 30.09.2021 (Unaudited)
Total income from operations	20339.34	41417.25	17132.12
Net Profit / (Loss) for the period (before Tax,Exceptional and/or Extraordinary items)	3544.88	7215.58	1031.46
Net Profit / (Loss) for the period before Tax (after Exceptional and/or Extraordinary items)	3544.88	7215.58	1031.46
Net Profit / (Loss) for the period after tax (after Exceptional and/or Extraordinary items)	2667.92	5388.03	768.45
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	2666.07	5384.33	762.51
Equity Share Capital	1990.63	1990.63	1989.23
Reserves (excluding Revaluation Reserve) as shown in the Audited Balance Sheet of the previous year	26687.69	26687.69	24441.28
Earnings Per Share (of ₹10/- each) (Not Annualised)			
1.Basic :	13.40	27.07	3.86
2.Diluted :	13.40	27.07	3.86

1) The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Stock Exchange v

2) The Company has distributed Final Dividend of Rs.0.50/- (Fifty Paise) per share (5%) (Face value of Rs.10/- per share) for the year ended March 31,2022 as approved by the Shareholders in 28th Annual General Meeting held on September 27,2022.

Place: Ahmedabad







For, Rushil Décor Limited Krupesh G. Thakkar Chairman and Managing Director DIN:01059666

NLC TAMIL NADU POWER LIMITED

Extract of the statement of Un-audited Financial Results for the Quarter and Half Year Ended September 30,2022

Regd. Office: No.135, EVR Periyar High Road, Kilpauk, Chennai - 600010, Tamil Nadu. CIN No.: U40102TN2005GOI058050, Website: www.ntplpower.com

							(₹ in Lakh)
SI.			Quarter Ended		Half Yea	r Ended	Year Ended
No.	Particulars	30.09.2022	30.06.2022	30.09.2021	30.09.2022	30.09.2021	31.03.2022
NO.		(Unaudited)	(Unaudited)	(Unaudited)	(Unaudited)	(Unaudited)	(Audited)
1	Total Income from operations (Net)	89,807.77	83,352.72	66,370.06	1,73,160.49	1,39,345.16	2,35,368.52
2	Net Profit /(Loss) for the period before Tax (before Exceptional & Rate Regulated Activity)	5,149.48	6,378.42	12,032.88	11,527.90	22,246.34	21,614.62
3	Net Profit /(Loss) for the period before Tax (after Exceptional & Rate Regulated Activity)	8,745.86	9,858.16	15,787.19	18,604.02	29,696.75	32,964.70
4	Net Profit / (loss) for the period after Tax	5,589.80	6,399.94	10,266.92	11,989.74	19,307.47	21,128.01
5	Total Comprehensive Income for the period [comprising Profit / (Loss) for the period (after tax) and Other Comprehensive income (after Tax)]	5,565.78	6,426.77	10,266.40	11,992.55	19,306.22	21,204.77
6	Paid -up Equity Share Capital (Face Value of ₹10/- each)	2,18,804.20	2,18,804.20	2,18,804.20	2,18,804.20	2,18,804.20	2,18,804.20
7	Reserves (excluding Revaluation Reserve)	55,703.97	50,138.19	57,129.16	55,703.97	57,129.16	43,711.42
8	Securities Premium Account	-	-	-	-	-	-
9	Net Worth	2,74,508.17	2,68,942.39	2,75,933.36	2,74,508.17	2,75,933.36	2,62,515.62
10	Paid up Debt Capital/Outstanding Debt	3,51,304.41	3,43,742.86	3,65,498.26	3,51,304.41	3,65,498.26	3,23,891.31
11	Outstanding Redeemable Preference Shares (Nos.)	-	1	-	-	-	1
12	Debt Equity Ratio	1.28	1.28	1.32	1.28	1.32	1.23
13	Debt Service Coverage Ratio (DSCR) (Annualised)	1.29	1.40	1.73	1.34	1.66	1.31
14	Interest Service Coverage Ratio (ISCR)	3.16	4.85	5.68	3.79	5.18	4.40
15	Capital Redemption Reserve	-	-	-	-	-	-
16	Debenture Redemption Reserve	-	-	-	-	-	-
17	Earnings per Equity Share (of ₹10 each) from continuing operations (before adjustment of Net Regulatory Deferral Balance):						
	Basic (in ₹)	0.12	0.16	0.33	0.28	0.60	0.54
	Diluted (in ₹)	0.12	0.16	0.33	0.28	0.60	0.54
18	Earning per Equity Share (of ₹10 Each) from continuing operations (after adjustment of Net Regulatory Deferral Balance):						
	Basic (in ₹)	0.26	0.29	0.47	0.55	0.88	0.97
	Diluted (in ₹)	0.26	0.29	0.47	0.55	0.88	0.97

Note: The above is an extract of the detailed format of Quarter and Half Year Ended Un-audited financial results filed with the Stock Exchange in terms of SEBI Circula SEBI/HO/DDHS/DDHS/CIR/P/2019/167 dt. Dec 24, 2019. The full format of the Quarter and Half Year Ended Un-audited financial results are available on the Stock Exchange website at www.bseindia.com and on company's website i.e. www.ntplpower.com.

For NLC Tamil Nadu Power Limited

K.Kondas Kuma Chief Executive Office Date: 08.11.2022 PUBLIC SECTOR IS YOURS: HELP IT TO HELP YOU

> Shanlkara Building Products Ltd.



CONSOLIDATED FINANCIAL RESULTS FOR THE QUARTER AND HALF YEAR ENDED 30[™] SEPTEMBER 2022

(₹ In Crores)

Particulars	For the quarter ended			For the half year ended		For the year ended
	30.9.2022	30.6.2022	30.9.2021	30.9.2022	30.9.2021	31.03.2022
	(Unaudited)	(Unaudited)	(Unaudited)	(Unaudited)	(Unaudited)	(Audited)
Total Income from Operations (net)	909.66	832.90	607.01	1,742.56	1,053.25	2,421.50
Net Profit for the period (before Tax, Exceptional and/or Extraordinary items)	19.65	16.03	11.81	35.68	20.32	46.06
Net Profit for the period before Tax (after Exceptional and/or Extraordinary items)	19.65	16.03	11.81	35.68	20.32	46.06
Net Profit for the period after Tax (after Exceptional and/or Extraordinary items)	15.52	12.02	8.96	27.54	15.23	34.32
Total Comprehensive Income for the period [Comprising Profit for the period (after tax) and Other Comprehensive Income (after tax)]	15.42	12.12	8.74	27.54	15.03	34.29
Equity Share Capital (Face Value of ₹ 10/- each)	22.85	22.85	22.85	22.85	22.85	22.85
Reserves(excuding Revaluation reserve as per balance sheet of previous year)						533.11
Earnings per share (of ₹ 10/- each) - not annualised	6.79	5.26	3.92	12.05	6.66	15.02
Basic & Diluted (₹)						
Key results of Shankara Building Products Limited on a standalone basis						
Total Income	889.30	810.33	571.52	1,699.63	995.49	2,331.15
Profit before tax	17.85	14.59	9.38	32.44	14.14	36.29
Profit after tax	14.27	10.92	7.10	25.19	10.67	27.24
Total Comprehensive Income	14.18	10.99	6.97	25.17	10.54	27.30

The above is an extract of the detailed format of Quarterly and Annual Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the financial results are available on the Stock Exchange websites www.bseindia.com, www.nseindia.com and

Place : Bengaluru

Managing Director

SHANKARA BUILDING PRODUCTS LIMITED

CIN: L26922KA1995PLC018990, Registered Office: G-2, Farah Winsford, 133, Infantry Road, Bengaluru - 560 001 Corporate Office: No. 21/1 & 35-A-1, Hosur Main Road, Electronic City, Veerasandra, Bengaluru - 560100 Website: www.shankarabuildpro.com, Email: compliance@shankarabuildpro.com

Adfactors 370

SUKUMAR SRINIVAS



VERITAS FINANCE PRIVATE LIMITED

CIN: U65923TN2015PTC100328, RBI Regn No: N-07.00810
Regd. Office: SKCL Central Square 1, South Wing, 1st Floor, Unit C28-C35, CIPET Road,
Thiru Vi Ka Industrial Estate, Guindy, Chennai - 600 032. www.veritasfin.in Statement of Unaudited Financial Results for the Quarter and Half year ended 30 September 2022

(All amounts are in INR in lakhs, except share data and stated otherwise) Quarter Ended Half Year Ended Year Ended 30.06.2022 Unaudited 30.09.2021 Unaudited 30.09.2022 Unaudited 30.09.2021 Unaudited 31.03.2022 Audited **Particulars** 30.09.2022 No Total Income from Operations 15,758.54 13,864.65 44,208,42 10.193.37 29.623.19 20.013.09 Net Profit for the period (before Tax, Exceptional and/or Extraordinary items) 5,721.62 4,792.40 10,136.34 1,893.56 10,514.02 2,123.96 Net Profit for the period before tax (after Exceptional and/or Extraordinary items) 4,792.40 10,136.34 1,893.56 10,514.02 2,123.96 Net Profit for the period after tax (after Exceptional and/or Extraordinary items) 4,354.78 3,586.58 7,941.36 1,512.96 7,540.39 1,355.71 Total Comprehensive Income for the period /Year 4.356.98 3,550.51 1,347.82 7.907.49 1.474.30 7,584.99 6a Paid up Equity Share Capital 4.857.34 4.857.34 3,521.19 6,501.91 4.857.34 3.521.19 4.856.09 Paid up Compulsorily Convertible Preference Share capital 6,501.91 6,501.91 6.501.91 1.29.446.82 Reserves (excluding Revaluation Reserve) 80,481.77 80,481.77 1,37,489.15 1,37,489.15 | 1,33,062.23 Securities Premium Account 67,036.33 1,09,707.24 1.09.701.57 1,09,701.57 Net worth (equity and preference share capital + reserve and surplus excluding revaluation reserve) 90,504.87 1,48,848.41 1,44,421.49 1,48,848.4 1,40,804.82 1,19,565.22 1,20,121.30 1,20,121.30 Paid up Debt Capital / Outstanding Debt (debt securities + borrowings) 1,75,059.50 1,36,609.41 1,75,059.50 Outstanding Redeemable Preference Shares Debt Equity Ratio (Refer note d) 1.18 0.95 1.33 1.18 1.33 0.85 13 Earnings per share (of Rs. 10 each) (Refer note e) 7.38 3.80 16.35 4.30 18.12 8.97 - Diluted 6.55 2.96 3.59 14 Capital Redemption Reserve 15 Debenture Redemption Reserve (Refer note f) 16 Debt Service Coverage Ratio (Refer note g) 17 Interest Service Coverage Ratio (Refer note g)

Notes

(a) The Company had received the Certificate of Registration dated 15 October 2015 from Reserve Bank of India ("RBI") to carry on the business of Non-Banking Financial Company without accepting public deposits ("NBFC-ND"). During May 2018, the Company had crossed the total assets threshold of Rs.500 crores and had become a Non-Deposit Taking Systemically Important Non-Banking Financial Company ("NBFC-ND-SI"). The Company has complied with and continues to comply with all the applicable regulations and directions of the RBI and classified under middle layer as per scale based framework applicable from 01 October 2022.

The Company is engaged in extending credit to micro and small enterprises, typically self-employed businesses and salaried segment. The Company follows a cash flow based model for credit assessment with suitable adaptations for each type of business. The loans are given for business expansion, working capital, purchase of assets, construction of houses etc (b) The SI. No. 1 to 8 and 12 are extracts from the detailed format of unaudited financial results for the half year and quarter ended 30 September 2022 filed with the stock exchange under Regulation 52 of the SEBI (Listing and Other Disclosure Requirements) Regulations, 2015. The full format of the financial results for the half year and quarter ended 30 September 2022 are

available on the websites of BSE (https://www.bseindia.com) and the Company (https://www.veritasfin.in/announcement-and-results.php).

(c) The financial results for the half year and quarter ended 30 September 2022 have been reviewed by the Audit Committee and subsequently approved by the Board of Directors at their respective meetings held on 08 November 2022. The above results have been subjected to limited review by the statutory auditors of the Company. The statutory auditors have issued an unmodified audit report. These financial results have been prepared in accordance with Indian Accounting Standards ("Ind AS") notified under the Companies (Indian Accounting Standards) Rules, 2015 as amended by the Companies (India Accounting Standards) Rules, 2016.

These financial results have been drawn up on the basis of Ind AS that are applicable to the Company as at 30 September 2022 based on the press release issued by Ministry of Corporate Affairs ("MCA") on 18 January 2016. Any application guidance/ clarifications / directions issued by RBI or other regulators are implemented as and when they are issued / applicable.

(d) Debt equity ratio is calculated as ((Debt securities + Borrowings) / Net worth).
(e) Earnings per equity share for the quarter and half year ended 30 September 2022 and 30 September 2021 and for the quarter ended 30 June 2022 have not been annualised.

Debenture redemption reserve is not required in respect of privately placed debentures in terms of Rule 18(7)(b)(iii) of Companies (Share Capital and Debenture) Rules, 2014.

Debt service coverage ratio and Interest service coverage ratio is not applicable for Non-Banking Financial Company (NBFC) and accordingly no disclosure has been made. There was no deviation/ variation in the use of the proceeds of the issue of Non-Convertible Debt Securities.

Securitisation: During the period ended 30 September 2022, the Company had raised Rs. 56.17 crore by way of transfer of certain pool of loan receivable accounts through securitisation for consideration received in cash at the inception of the transaction. In this relation, the Company has provided for first loss credit enhancement in the form of cash

collateral and investment in equity tranche, as credit support in the event of shortfall in collections from underlying loan contracts. (j) Previous period's/year figures have been regrouped/reclassified wherever necessary, to confirm with the current period/year presentation.
(k) The figures for the quarter ended 30 September 2022 and 30 September 2021 are the balancing figures in respect of the reviewed figures of half year ended 30 September 2022.

> For Veritas Finance Private Limited Sd/-

D. Arulmany

By order of the Board of Directors

Managing Director and Chief Executive Officer 🐡 veritasfin.in 🛙 👔 facebook.com/veritas-Finance 🖟 🔝 linkedin.com/veritasfin 🖟 🕲 instagram.com/Veritas Finance 🕼 youtube.com/Veritas Finance

Place : Chennai Date : 08 November 2022

and 30 September 2021 and figures of the quarter ended 30 June 2022 and 30 June 2021 respectively